



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಗುರುವಾರ, ೨೩, ಸೆಪ್ಟೆಂಬರ್, ೨೦೨೧(ಆಶ್ವಯುಜ, ೦೧, ಶಕವರ್ಷ, ೧೯೪೩) BENGALURU, THURSDAY, 23, SEPTEMBER, 2021(ASHWAYUJA, 01, SHAKAVARSHA, 1943)	ನಂ. ೭೯೫ No. 795
------------------------	--	--------------------

ಕರ್ನಾಟಕ ವಿಧಾನಸಭೆ

ಹದಿನೈದನೇ ವಿಧಾನಸಭೆ

ಹತ್ತನೇ ಅಧಿವೇಶನ

ಕರ್ನಾಟಕ ಧನವಿನಿಯೋಗ (ಸಂಖ್ಯೆ: 3) ವಿಧೇಯಕ, 2021

(2021ರ ವಿಧಾನಸಭೆಯ ವಿಧೇಯಕ ಸಂಖ್ಯೆ-38)

2021-22ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಕೆಲವು ಅಧಿಕ ಮೊತ್ತಗಳ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡಲು ಒಂದು ವಿಧೇಯಕ.

2021-22ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಆ ಪೈಕಿಯಿಂದ ಕೆಲವು ಅಧಿಕ ಮೊತ್ತಗಳ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡುವುದು ಯುಕ್ತವಾಗಿರುವುದರಿಂದ :

ಇದು ಭಾರತ ಗಣರಾಜ್ಯದ ಎಪ್ಪತ್ತೆರಡನೆಯ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಕೆಳಕಂಡಂತೆ ಅಧಿನಿಯಮವಾಗಲಿ.

1.ಸಂಕ್ಷಿಪ್ತಹೆಸರು: ಈ ಅಧಿನಿಯಮವನ್ನು ಕರ್ನಾಟಕ ಧನವಿನಿಯೋಗ (ಸಂಖ್ಯೆ:3) ಅಧಿನಿಯಮ, 2021 ಎಂದು ಕರೆಯತಕ್ಕದ್ದು.

2.ಕರ್ನಾಟಕರಾಜ್ಯಸಂಚಿತನಿಧಿಯಿಂದ: 2021-22ನೇ ಹಣಕಾಸು ವರ್ಷಕ್ಕಾಗಿ 1026533.15ಲಕ್ಷ ರೂಪಾಯಿಗಳ ನೀಡಿಕೆ: ಅನುಸೂಚಿಯ 2ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಲಾದ ಸೇವೆಗಳ ಸಂಬಂಧದಲ್ಲಿ 2021-22ನೇ ಹಣಕಾಸು ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವಾರು ಖರ್ಚುಗಳನ್ನು ವಹಿಸುವುದಕ್ಕಾಗಿ ಅನುಸೂಚಿಯ 5ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಲಾಗಿರುವ ಹತ್ತು ಸಾವಿರದ ಇನ್ನೂರ ಅರವತ್ತೈದು ಕೋಟಿ ಮೂವತ್ತೂರು ಲಕ್ಷ ಹದಿನೈದು ಸಾವಿರ ರೂಪಾಯಿಗಳು ಮೀರದಷ್ಟು ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡತಕ್ಕದ್ದು ಮತ್ತು ಉಪಯೋಗಿಸತಕ್ಕದ್ದು.

3.ಧನವಿನಿಯೋಗ: ಈ ಅಧಿನಿಯಮದ ಮೂಲಕ, ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡಲು ಮತ್ತು ಉಪಯೋಗಿಸಲು ಅಧಿಕಾರ ನೀಡಲಾದ ಮೊತ್ತಗಳನ್ನು ಸದರಿ ವರ್ಷಕ್ಕೆ ಸಂಬಂಧಪಟ್ಟಂತೆ ಅನುಸೂಚಿಯಲ್ಲಿ ತಿಳಿಸಲಾದ ಸೇವೆಗಳು ಮತ್ತು ಉದ್ದೇಶಗಳಿಗಾಗಿ ವಿನಿಯೋಗಿಸತಕ್ಕದ್ದು.

ಅನುಸೂಚಿ
(2 ಮತ್ತು 3ನೇ ಪ್ರಕರಣಗಳನ್ನು ನೋಡಿ)

(ಲಕ್ಷ ₹. ಗಳಲ್ಲಿ)

ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು	ಮೀರದ ಮೊಬಲಗು		ಒಟ್ಟು
		ವಿಧಾನಸಭೆಯಿಂದ ಪುರಸ್ಕೃತವಾದುದನ್ನು	ಸಂಚಿತ ನಿಧಿಯಿಂದ ಪ್ರಭೃತವಾದುದನ್ನು	
1	2	3	4	5
01	ಕೃಷಿ ಮತ್ತು ತೋಟಗಾರಿಕೆರಾಜಸ್ವ	298.52	...	298.52
02	ಪಶುಸಂಗೋಪನೆ ಮತ್ತು ಮೀನುಗಾರಿಕೆರಾಜಸ್ವ	1,596.12	...	1,596.12
	ಬಂಡವಾಳ	2,202.00	...	2,202.00
03	ಆರ್ಥಿಕರಾಜಸ್ವ	11.00	...	11.00
	ಬಂಡವಾಳ	42,062.99	...	42,062.99
04	ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆರಾಜಸ್ವ	2,643.44	...	2,643.44
	ಬಂಡವಾಳ	185.78	...	185.78
05	ಒಳಾಡಳಿತ ಮತ್ತು ಸಾರಿಗೆರಾಜಸ್ವ	28,863.91	...	28,863.91
06	ಮೂಲಭೂತ ಸೌಕರ್ಯ ಅಭಿವೃದ್ಧಿರಾಜಸ್ವ	2,000.00	...	2,000.00
07	ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್‌ರಾಜಸ್ವ	2,70,802.30	...	2,70,802.30
	ಬಂಡವಾಳ	15,003.00	...	15,003.00
08	ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರರಾಜಸ್ವ	516.00	16.05	532.05
10	ಸಮಾಜ ಕಲ್ಯಾಣರಾಜಸ್ವ	824.85	...	824.85
	ಬಂಡವಾಳ	751.00	...	751.00
11	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿರಾಜಸ್ವ	2,745.99	...	2,745.99
	ಬಂಡವಾಳ	1.00	...	1.00
12	ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ರಾಜಸ್ವ	1,094.18	...	1,094.18
	ಸೇವೆಗಳುಬಂಡವಾಳ	4,663.66	...	4,663.66
13	ಆಹಾರ ಮತ್ತು ನಾಗರಿಕ ಸರಬರಾಜುರಾಜಸ್ವ	1,70,077.24	...	1,70,077.24
14	ಕಂದಾಯರಾಜಸ್ವ	1,47,572.33	...	1,47,572.33
	ಬಂಡವಾಳ	32.50	...	32.50
16	ವಸತಿ ರಾಜಸ್ವ	1,786.00	...	1,786.00

ಅನುಸೂಚಿ
(2 ಮತ್ತು 3ನೇ ಪ್ರಕರಣಗಳನ್ನು ನೋಡಿ)

(ಲಕ್ಷ ₹. ಗಳಲ್ಲಿ)

		ಮೀರದ ಮೊಬಲಗು		
ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು	ವಿಧಾನಸಭೆಯಿಂದ ಪುರಸ್ಕೃತವಾದುದನ್ನು	ಸಂಚಿತ ನಿಧಿಯಿಂದ ಪ್ರಭೃತವಾದುದನ್ನು	ಒಟ್ಟು
1	2	3	4	5
17	ಶಿಕ್ಷಣರಾಜಸ್ವ	290.60	...	290.60
	ಬಂಡವಾಳ	7,520.64	...	7,520.64
18	ವಾಣಿಜ್ಯ ಮತ್ತು ಕೈಗಾರಿಕೆರಾಜಸ್ವ	500.00	...	500.00
	ಬಂಡವಾಳ	344.82	...	344.82
19	ನಗರಾಭಿವೃದ್ಧಿರಾಜಸ್ವ	46,032.00	...	46,032.00
20	ಲೋಕೋಪಯೋಗಿ ರಾಜಸ್ವ	11.00	...	11.00
	ಬಂಡವಾಳ	1.00	...	1.00
21	ಜಲಸಂಪನ್ಮೂಲಬಂಡವಾಳ	3.00	500.00	503.00
22	ಆರೋಗ್ಯ ಮತ್ತು ಕುಟುಂಬ ಕಲ್ಯಾಣರಾಜಸ್ವ	1,48,876.19	...	1,48,876.19
	ಬಂಡವಾಳ	66,641.33	...	66,641.33
23	ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ ರಾಜಸ್ವ	44,033.43	...	44,033.43
25	ಕನ್ನಡ ಮತ್ತು ಸಂಸ್ಕೃತಿರಾಜಸ್ವ	290.00	...	290.00
	ಬಂಡವಾಳ	1,000.00	...	1,000.00
26	ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನರಾಜಸ್ವ	34.08	...	34.08
	ಬಂಡವಾಳ	12,769.00	...	12,769.00
27	ಕಾನೂನುರಾಜಸ್ವ	1,501.00	218.22	1,719.22
28	ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆರಾಜಸ್ವ	208.70	...	208.70
29	ಋಣ ಮೇಲುಸ್ತುವಾರಿರಾಜಸ್ವ	2.28	6.00	8.28
	ಮೊತ್ತ	8,72,611.16	240.27	8,72,851.43
	ರಾಜಸ್ವ			
	ಬಂಡವಾಳ	1,53,181.72	500.00	1,53,681.72
	ಒಟ್ಟು ಮೊತ್ತ	10,25,792.88	740.27	10,26,533.15

ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ

2021-22ನೇ ಹಣಕಾಸುವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವಾರು ಖರ್ಚುಗಳನ್ನು ವಹಿಸುವುದಕ್ಕಾಗಿ ರಾಜ್ಯದ ಸಂಚಿತ ನಿಧಿಯೊಳಗಿನಿಂದ ವಿನಿಯೋಗಿಸಲು ಭಾರತ ಸಂವಿಧಾನದ 205ನೇ(1)(ಎ) ಅನುಚ್ಛೇದದ ಉಪಬಂಧಗಳಿಗನುಸಾರವಾಗಿ ಈ ವಿಧೇಯಕವನ್ನು ಮಂಡಿಸಲಾಗಿದೆ.

ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರು

ಎಂ.ಕೆ. ವಿಶಾಲಾಕ್ಷಿ

ಕಾರ್ಯದರ್ಶಿ (ಪ್ರ)

ಕರ್ನಾಟಕ ವಿಧಾನ ಸಭೆ



KARNATAKA LEGISLATIVE ASSEMBLY
FIFTEENTH LEGISLATIVE ASSEMBLY
TENTH SESSION

THE KARNATAKA APPROPRIATION (No.3) BILL, 2021
(L.A. Bill No. 38 of 2021)

A Bill to authorize payment and appropriation of certain further sums from and out of the Consolidated Fund of the State of Karnataka for the Services of the Financial year **2021-22**.

Whereas it is expedient to authorize payment and appropriation of certain further sums from and out of the Consolidated fund of the State for the services of the Financial Year **2021-22**.

Be it enacted by the Karnataka State Legislature in the SEVENTY SECOND Year of the Republic of India as follows :-

1. Short Title : This Act may be called the Karnataka Appropriation (No.3) Act, **2021**.

2. Issue of Rupees 1026533.15 Lakhs out of the Consolidated Fund of the State of Karnataka for the Financial year **2021-22** : From and out of the Consolidated Fund of the State of Karnataka, there may be paid and applied sums not exceeding those specified in column 5 of the Schedule amounting in the aggregate to the sum of **Rupees Ten thousand two hundred and sixty five crores Thirty three lakhs fifteen thousand only** towards defraying the several charges which will come in the course of payment during the Financial Year 2021-22 in respect of the services specified in column 2 of the Schedule.

3. Appropriation :- The sums authorized to be paid and applied from and out of the Consolidated Fund of the State by this Act shall be appropriated for the services and purposes expressed in the Schedule in relation to the said year.

SCHEDULE

(See Sections 2 and 3)

(₹. in lakhs)

Demand No.	Service & Purpose		Sums not exceeding		Total
			voted by the Legislative Assembly	Charged on the consolidated Fund	
1	2		3	4	5
01	Agriculture and Horticulture	Revenue	298.52	...	298.52
02	Animal Husbandry and Fisheries	Revenue	1,596.12	...	1,596.12
		Capital	2,202.00	...	2,202.00
03	Finance	Revenue	11.00	...	11.00
		Capital	42,062.99	...	42,062.99
04	Department of Personnel and Administrative Reforms	Revenue	2,643.44	...	2,643.44
		Capital	185.78	...	185.78
05	Home and Transport	Revenue	28,863.91	...	28,863.91
06	Infrastructure Development	Revenue	2,000.00	...	2,000.00
07	Rural Development and Panchayath Raj	Revenue	2,70,802.30	...	2,70,802.30
		Capital	15,003.00	...	15,003.00
08	Forest, Ecology and Environment	Revenue	516.00	16.05	532.05
10	Social Welfare	Revenue	824.85	...	824.85
		Capital	751.00	...	751.00
11	Women and Child Development	Revenue	2,745.99	...	2,745.99
		Capital	1.00	...	1.00
12	Information, Tourism and Youth Services	Revenue	1,094.18	...	1,094.18
		Capital	4,663.66	...	4,663.66
13	Food and Civil Supplies	Revenue	1,70,077.24	...	1,70,077.24
14	Revenue	Revenue	1,47,572.33	...	1,47,572.33
		Capital	32.50	...	32.50
16	Housing	Revenue	1,786.00	...	1,786.00

SCHEDULE
(See Sections 2 and 3)

(₹. in lakhs)

Demand No.	Service & Purpose		Sums not exceeding		Total
			voted by the Legislative Assembly	Charged on the consolidated Fund	
1	2		3	4	5
17	Education	Revenue	290.60	...	290.60
		Capital	7,520.64	...	7,520.64
18	Commerce and Industries	Revenue	500.00	...	500.00
		Capital	344.82	...	344.82
19	Urban Development	Revenue	46,032.00	...	46,032.00
20	Public Works	Revenue	11.00	...	11.00
		Capital	1.00	...	1.00
21	Water Resources		3.00	500.00	503.00
		Capital			
22	Health and Family Welfare	Revenue	1,48,876.19	...	1,48,876.19
		Capital	66,641.33	...	66,641.33
23	Labour & Skill Development	Revenue	44,033.43	...	44,033.43
25	Kannada and Culture	Revenue	290.00	...	290.00
		Capital	1,000.00	...	1,000.00
26	Planning, Statistics, Science and Technology	Revenue	34.08	...	34.08
		Capital	12,769.00	...	12,769.00
27	Law	Revenue	1,501.00	218.22	1,719.22
28	Parliamentary Affairs and Legislation	Revenue	208.70	...	208.70
29	Debt Servicing	Revenue	2.28	6.00	8.28
	Total	Revenue	8,72,611.16	240.27	8,72,851.43
		Capital	1,53,181.72	500.00	1,53,681.72
	GRAND TOTAL		10,25,792.88	740.27	10,26,533.15

STATEMENT OF OBJECTS AND REASONS

This Bill is introduced in pursuance of the provisions of Article 205 (1) (a) of the Constitution of India to provide for the appropriation out of the Consolidated Fund of the State towards defraying the several charges which will come in course of payment during the part of the Financial Year 2021-22.

Basavaraj Bommai
Chief Minister and
Minister for Finance

M.K. Vishalakshi
Secretary (I/c)
Karnataka Legislative Assembly